



Mukka Proteins Limited



ISO 22000
Certified Company



ISO 9001 : 2015
Certified Company

Date: 24-10-2024

National Stock Exchange of India Limited
Exchange Plaza, C-1, Block G
Bandra Kurla Complex,
Bandra East, Mumbai-400051
Scrip Code: MUKKA

BSE Limited
Listing Department
Dalal Street,
Mumbai-400001
Scrip Code: 544135

Dear Sir/Madam,

Subject: Newspaper Advertisement - Notice of 01/2024 Extra-Ordinary General Meeting and e-voting.

Pursuant to Regulation 30 read with Regulation 47 of the Securities and Exchange Board of India (Listing Obligations and Disclosure Requirements) Regulations, 2015 and in compliance with various circulars issued by the Ministry of Corporate Affairs, we hereby enclose copies of newspaper advertisement published today i.e. Thursday, 24th October 2024, in **Business Standard** (English) and **Vijaya Karnataka** (Kannada) in respect of notice regarding the 01/2024 Extra-Ordinary General Meeting of the Company scheduled to be held on Saturday, 16th day of November 2024 at 03:00 P.M (IST) through Video Conferencing (VC)/Other Audio-Visual Means (OAVM) and information relating to e-voting.

This is for your information and records.

Thank you,

For **Mukka Proteins Limited**

Mehaboobsab Mahmadgous Chalyal
Company Secretary & Compliance Officer

Encl: as above.

Mfrs. & Exporters of Steam Dried Fish Meal, Fish Oil & Fish Soluble Paste

Factory : D. No. 14-161 to 164, Sasihithlu Road, Mukka, Mangaluru - 575021. Karnataka, India

Office : Mukka Corporate House, Door No. 18-2-16/4, First Cross, NG Road, Attavara, Mangaluru, Dakshina Kannada, Karnataka, India - 575001

☎ : (O) +91 824 2420772, 2442889, 4252889 | Fax : +91 824 2426405

E-mail : info@mukkaproteins.com - Website : www.mukkaproteins.com - CIN : L05004KA2010PLC055771

SUBHOMOY BHATTACHARJEE
New Delhi, 23 October

In July this year, a curious situation emerged in the telecom auctions. There was no bid for the spectrum band commonly referred to as millimetre wave (MM wave).

Interestingly, though there was no bid, domestic telecom service providers such as Reliance Jio and Bharti Airtel asked the sector regulator, Telecom Regulatory Authority of India (Trai), to make more mm waves available for auction.

The mm waves spectrum band helps to clear the traffic when airwaves get congested. Fifth generation (5G) networks are therefore veering towards this band in the approximately 30 GHz wavelength. The auction was for the adjacent 26 GHz band.

These wavelengths are also the same as those projected to be offered as satellite space spectrum by the government. Those services will be largely for fixed line services, unlike the 5G services for mobile devices.

This has been noted by the Trai, which recently issued a consultation paper which discusses how these waves can be productively used to offer satellite-based telecom services in the country.

Based on its recommendations, the Department of Telecommunications (DoT) has decided that there will be no auctions for these new categories of services. Instead, the government will allocate those, but at a price.

Telecom Minister Jyotiraditya Scindia has said satellite spectrum would be allocated administratively. His rationale is clear.

"Satellite spectrum across the world is allocated administratively. India is not doing anything different from the rest of the world. If you do decide on auctioning, then you will be doing something that is different from the rest of the world," the minister said at an industry event this month.


He made it clear that there will be a price, but that the allocation rules will be set administratively by the Trai.

For foreign companies such as Elon Musk's Starlink and Amazon's Project Kuiper, this is good news. In a post on social media platform X, Musk said: "Much appreciated! We will do our best to serve the people of India with Starlink."

Consequently, after a long period of stasis, the telecom sector in India is now in the thick of public policy arguments, with large interest groups ranged on both sides.

Business opportunity

As things stand, for a similar set of waves, technology offers the prospect of offering



WHY MM IS MAKING WAVES

After a long stasis, the telecom sector is in the throes of public policy arguments

two types of services – fixed and mobile. Indian telecom service providers have bet on offering the latter as 5G services and have settled on the auction route. Their revenue will come from mostly urban areas.

Their competitors plan on offering fixed satellite services, whose uptake will be mostly in the semi-urban and rural areas, although it will be available to all users.

"These waves can be used as shared services. This is not the case in the conventional terrestrial mobile services where operators need a specific part of the spectrum for exclusive use. So auctioning shareable spectrum is illogical. It risks raising prices and reducing competition," says Mahesh Uppal, telecommunications consultant and director, ComFirst (India).

Reliance Jio, for instance, has written to the Trai that "...further availability of 5G spectrum will aid in the proliferation of the 5G network". Airtel has concurred,

saying: "The availability of these new bands which are also classified as mm wave spectrum... will enable the further expansion of 5G/FWA services in the country."

Both companies, smelling the business opportunity, are hungry for the mm waves. They are keen that spectrum in the 40-42.5 GHz range should also be put up for auction. If the price is right and adequate band waves are available, they will bid.

The discovered price for mm wave was ₹14,700 crore for the 26 GHz band in the 2022 auction, a conservative price by global standards. As the United States government's GSA report notes, in 2021, six mm wave auctions designed to support 5G deployment were completed in Chile, Slovenia, Denmark, Australia, Croatia, and Brazil. "In 2022, there has only been one such auction so far, in India for the 26 GHz range. This brings the total number of countries to have licensed

millimetre-wave spectrum to 24," it says. Domestic telecom companies, having bought bare minimum spectrum in the 2022 auction, will not want to see low spectrum prices in an administrative allocation that would benefit their rivals.

New investors, that is foreign companies, however, would love the low prices, given the puny market size of 35 million or so fixed line users (Trai data).

"Even with the best of estimates of revenue per user (ARPU), the growth multiple for these companies will be limited. Once one adds on telecom levies like spectrum usage charges (SUC) and licence fees, the appetite to pay large upfront fees through auction will be muted," says Parag Kar, who specialises in strategies for spectrum management.

Kar's estimate of the satellite broadband market reaching a business size of about \$1.2 billion by 2032 is conservative. A Deloitte forecast says India's satellite broadband market will


Why mm wave matters

Millimetre wavelength: To deliver fast multimedia services. High-quality audio-video and real-time services to a large body of consumers create traffic jams on the available bandwidths. 5G networks use millimetre wavelength to resolve the jams, the signals operate between 30 and 300 GHz. Currently, the Indian satellite

broadband industry is in its early stages. Its growth and business potential are expected to become more evident after several years. Therefore, says the Trai consultation paper, the current pricing exercise should consider the present state of the satellite industry while providing predictive insight into its future development.

BUSINESS OPPORTUNITY

(₹ crore)



* Assuming the same rate of auction outflow as % of Gross Revenue payable by TSPs

₹14,709 crore (2022)
Actual mm Wave (26 GHz) auction payout

₹5,700 crore (2024-2033)
Projected cumulative satellite industry auction payouts

Data source: Trai & paragkar.com

expand at an annual rate of 36 per cent, potentially reaching a business size of \$1.9 billion by 2030.

What the law says

Beyond the numbers, in deciding on the administrative route, the government may have the law on its side. Since the so-called '2G scam' of 2012, India has preferred the safety of auctions in handing out telecom bands. The scam was about the alleged loss to the exchequer of ₹30,984 crore and a presumptive loss of ₹1.76 trillion in the allocation of 122-odd 2G licences given to telecom service companies.

Deepak Maheshwari, senior policy advisor at the Centre for Social and Economic Progress, points out that use of satellite for internet access has been allowed all along since the 1998 ISP (internet service provider) policy. So, the government had the leeway to decide how to allocate spectrum to use the space-based services.

On usage of satellites, Maheshwari points out that "(the) telecom policy only mandated that spectrum allocation should follow the rules and principles of the International Telecommunications

Union". The policy also required telecommunications companies in India to pay SUC to the government and allowed spectrum users, that is, telecom companies, to use the spectrum for any mobile service.

"If anything, the government has the option to set a low administrative price for satellite spectrum without playing favourites. This will benefit large swathes of our geography where the benefits of digital services like UPI are thin due to patchy bandwidth in those areas. Satellite-based commercial services are the right option to expand access there. The government has a unique opportunity to support their delivery", Uppal adds.

Maheshwari points out that spectrum allocation for satellite communication is non-exclusive, unlike that for, say, mobile communication. "Even in the 2G case verdict, the Supreme Court did not say that auctions were the only route. In response to a specific Presidential reference following the case, the Supreme Court clarified that auctions were not the only method for allocation of spectrum, only a preferred one," he says.

NABFID

National Bank for Financing Infrastructure and Development

(A Developmental Financial Institution established by an Act of Parliament, The National Bank for Financing Infrastructure and Development Act, 2021)

Office: The Capital, A- Wing, 15th Floor-1503, G Block, Bandra-Kurla Complex, Bandra (East), Mumbai - 400051
Tel: (022) 41042000; Website: www.nabfid.org

UNAUDITED FINANCIAL RESULTS FOR THE QUARTER AND HALF YEAR ENDED SEPTEMBER 30, 2024

(₹ in crore)

Sr. No.	PARTICULARS	Quarter Ended			Half Year Ended		Year Ended
		30.09.2024 (Unaudited)	30.06.2024 (Unaudited)	30.09.2023 (Unaudited)	30.09.2024 (Unaudited)	30.09.2023 (Unaudited)	31.03.2024 (Audited)
1	Total Income from Operations	1,228.04	1,100.60	613.88	2,328.64	1,045.84	2,597.75
2	Net Profit / (Loss) for the period (before Tax, Exceptional and/ or Extraordinary items)	500.65	476.30	422.15	976.95	782.37	1,601.64
3	Net Profit / (Loss) for the period before tax (after Exceptional and/or Extraordinary items)	500.65	476.30	422.15	976.95	782.37	1,601.64
4	Net Profit / (Loss) for the period after tax (after Exceptional and/or Extraordinary items)	500.65	476.30	422.15	976.95	782.37	1,601.64
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	Refer Note 4					
6	Paid up Equity Share Capital	20,000.00	20,000.00	20,000.00	20,000.00	20,000.00	20,000.00
7	Reserves (as per Balance sheet of previous year) (excl. Revaluation Reserves and incl. Grant received from Govt)	8,447.40					
8	Securities Premium Account	-	-	-	-	-	-
9	Net worth	29,574.53	28,987.88	27,431.68	29,574.53	27,431.68	28,419.40
10	Paid up Debt Capital/Outstanding Debt	36,734.83	30,137.69	10,000.00	36,734.83	10,000.00	25,066.00
11	Outstanding Redeemable Preference Shares	-	-	-	-	-	-
12	Debt Equity Ratio	1.29	1.06	0.36	1.29	0.36	0.91
13	Earnings Per Share (of Rs.10/- each) (for continuing and discontinued operations) Basic/Diluted	0.25	0.24	0.21	0.49	0.39	0.80
14	Capital Redemption Reserve	NA	NA	NA	NA	NA	NA
15	Debt Redemption Reserve	NA	NA	NA	NA	NA	NA
16	Debt Service Coverage Ratio	NA	NA	NA	NA	NA	NA
17	Interest Service Coverage Ratio	1.78	1.93	3.58	1.85	5.00	3.13

NOTES:-

- The above is an extract of the detailed format of the Quarterly and Half Yearly Financial Results filed with the Stock Exchanges under Regulation 52 of the SEBI (Listing and Other Disclosure Requirements) Regulations, 2015. The full format of the Quarterly and Half Yearly Financial Results are available on the websites of the Stock Exchange(s) and the listed entity (www.bseindia.com, www.nseindia.com and www.nabfid.org).
- The above financial results have been reviewed and recommended by the Audit Committee of Board and approved by the Board of Directors at its meeting held on October 23, 2024. These results for the quarter and half year ended September 30, 2024 have been subjected to Limited Review by the Statutory Auditor who has issued an unmodified review report thereon. The results for the quarter and half year ended September 30, 2023, and for the year ended March 31, 2024 were reviewed / audited by predecessor Statutory Auditor on which they had issued an unmodified opinion.
- For the other line items mentioned in Regulation 52(4) of the SEBI (Listing and Other Disclosure Requirements) Regulations, 2015, pertinent disclosures have been made to Stock Exchanges (i.e. BSE and NSE) and can be accessed on the website of the stock exchanges (www.bseindia.com and www.nseindia.com).
- Information relating to Total Comprehensive Income and Other Comprehensive Income is not furnished as Ind AS is not yet made applicable.
- Figures of the previous periods have been regrouped/reclassified wherever considered necessary to conform to current period classification.

For and on behalf of the Board of Directors
Sd/-
Rajkiran Rai G.
Managing Director

Place : Mumbai
Date : October 23, 2024

Mukka Proteins Limited

MUKKA PROTEINS LIMITED
Regd. Office: Mukka Corporate House, Door No. 18-2-16/4, First Cross, NG Road, Attavara, Dakshina Kannada, Mangaluru - 575001, Karnataka.
Tel: +918244252889 Email: investors@mukkaproteins.com
Website: www.mukkaproteins.com CIN: L05004KA2010PLC055771

NOTICE OF 01/2024 EXTRA-ORDINARY GENERAL MEETING AND E-VOTING INFORMATION

Notice is hereby given that the 01/2024 Extra-Ordinary General Meeting ("EGM") of Mukka Proteins Limited ("the Company") will be held on Saturday, 16th day of November 2024 at 03:00 P.M (IST), through Video Conferencing ("VC")/Other Audio Visual Means ("OAVM") facility without the physical presence of the members at the common venue, to transact the business items as set out in the Notice of the EGM.

In compliance with various circulars including, General Circular no. 09/2023 dated September 25, 2023 and General Circular No. 09/2024 dated September 19, 2024 issued by the Ministry of Corporate Affairs and including SEBI circular no. SEBI/HO/CFD/CFD-PoD-2/P/CIR/2023/167 dated October 7, 2023 and Circular No. SEBI/HO/CFD/CFD-PoD-2/P/CIR/2024/133 dated October 3, 2024 issued by the Securities and Exchange Board of India (SEBI) (hereinafter collectively referred to as ("Circulars"), the Notice of the EGM has been sent via electronic mode only to those Members whose email addresses are registered with the Company/ Cameo Corporate Services Limited, the Registrar and Share Transfer Agent of the Company ("RTA")/ Depositories/Depository Participants and whose names appear in the Register of Members of the Company and/or in the Register of Beneficial Owners maintained by the Depositories. The electronic dispatch of the Notice to the Members has been completed on Wednesday, 23rd October 2024.

The Notice of EGM is available on the Company's website at www.mukkaproteins.com and on the website of the Stock Exchange(s) i.e., BSE Limited at www.bseindia.com and National Stock Exchange of India Limited at www.nseindia.com and on the website of CDSL at www.evotingindia.com.

Pursuant to the provisions of Section 108 of the Companies Act, 2013 read with Rule 20 of the Companies (Management and Administration) Rules, 2014, as amended from time to time, Regulation 44 of the SEBI (Listing Obligations and Disclosure Requirements) Regulations, 2015, and the Secretarial Standards on General Meetings (SS-2) issued by the Institute of Company Secretaries of India (ICSI), the Members are provided with the facility to cast their votes on all resolutions as set forth in the Notice using the facility of remote e-voting or e-voting at the EGM. The Company has appointed CDSL, to provide VC/ OAVM services along with the e-voting facility to cast vote on the businesses to be transacted at the EGM.

Members whose name appears in the register of members or in the register of beneficial owners maintained by the Depositories as on the cut-off date i.e., Saturday, 9th November 2024 ("Cut-off date") shall be entitled to avail the facility of remote e-voting or voting at the EGM. The voting rights of Members shall be in proportion to their share in the paid-up equity share capital of the Company as on the cut-off date. A person who is not a member as on the cut-off date should treat this notice for information purpose only.

The remote e-voting period is as follows:

Commencement of remote e-voting	Conclusion of remote e-voting
Wednesday, 13th November 2024 at 9:00 a.m. (IST)	Friday, 15th November 2024 at 5:00 p.m. (IST)

Members may please note that the remote e-voting shall be disabled by CDSL upon expiry of the aforesaid period. Once the vote on a resolution is cast by the Member, the Member cannot change it subsequently. Members who have cast their vote by remote e-voting prior to the EGM, may also attend the EGM but shall not be entitled to cast their vote at the EGM again.

The detailed procedure for e-voting and joining the EGM through VC/ OAVM, including the manner in which Members holding shares in physical/demat mode and who have not registered their email address, is provided in the Notice.

If you have any queries or issues regarding e-Voting from the CDSL e-Voting System, you can write an email to helpdesk.evoting@cdslindia.com or contact at toll free no. 1800 22 55 33.

All grievances connected with the facility for voting by electronic means may be addressed to Mr. Rakesh Dalvi, Sr. Manager, (CDSL) Central Depository Services (India) Limited, A Wing, 25th Floor, Marathon Futorex, Mafatall Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cdslindia.com or call at toll free no. 1800 22 55 33.

For and on behalf of the Board of Directors
Mukka Proteins Limited
Sd/-
Kalandan Mohammed Haris
Managing Director & CEO

Place : Mangaluru
Date : 23-10-2024

ರಾಂಕಿಂಗ್: ಕೊಪ್ಪಿ ಹಿಂದಿಕ್ಕಿದ ಪಂತ್

ದಬ್ಬು: ವಿಟ್ ಟೆಸ್ಟ್, ಬ್ಯಾಟರ್ ರಿಷರ್ಡ್ ಪಂತ್ ಬ್ಯಾಟರ್‌ಗಳ ಐಸಿ ಸಿಟಿ ರಾಂಕಿಂಗ್‌ನಲ್ಲಿ 6ನೇ ಸ್ಥಾನ ಪಡೆಯುವುದರೊಂದಿಗೆ ಸೂಪರ್ ಸ್ಟಾರ್ ಹಾಗೂ ಸಹ ಅಟಗಾರ ವಿರಾಟ್ ಕೊಪ್ಪಿ ಅವರನ್ನು ಹಿಂದಿಕ್ಕಿದ್ದಾರೆ.

ಮಾರ್ಚ್‌ನಲ್ಲಿ ಶೂಟಿಂಗ್ ಲೀಗ್?

ಹೊಸದಿಲ್ಲಿ: ಭಾರತೀಯ ರೈಫಲ್ ಸಂಸ್ಥೆ ಬುಧವಾರ ದೇಶದ ಮೊದಲ ಫ್ರಾಂಚೈಸ್ ಆಧಾರಿತ ಲೀಗ್ ಆರಂಭಿಸಲು ನಿರ್ಧರಿಸಿತ್ತು.

ವಿಶ್ವ ಬ್ರಿಟಿಷ್ ಗೇಮ್ಸ್: ಭಾರತ ಉತ್ತಮ ಆರಂಭ

ಹೊಸದಿಲ್ಲಿ: ಅರ್ಜೆಂಟೀನಾದ ಬ್ಯೂನೋಸ್ ಐರಾಸ್‌ನಲ್ಲಿ ನಡೆಯುತ್ತಿರುವ 16ನೇ ವಿಶ್ವ ಬ್ರಿಟಿಷ್ ಗೇಮ್ಸ್ (ಬ್ರಿಡ್ಜ್, ಲಿಂಟಿಯೋ)ನಲ್ಲಿ ಭಾರತ ತಂಡಗಳು ಉತ್ತಮ ಆರಂಭ ಮಾಡಿವೆ.

ನಕಲಿ ಕೋರ್ಟ್ ನಡೆಸುತ್ತಿದ್ದವ ಅರೆಸ್ಟ್

ಅಹಮದಾಬಾದ್: ಗಾಂಧಿನಗರದ 37 ವರ್ಷದ ಮೊರಿಸ್ ಸ್ಯಾಮ್ಯುಯೆಲ್ ಕಿತ್ತಿಯನ್ ಎಂಬಾತ ವಾಕ್ಯ ಇತ್ಯರ್ಥಕ್ಕೆ ನಕಲಿ ನ್ಯಾಯಾಧಿಪತಿಗಳ ನಡೆಸುತ್ತಿದ್ದ ಅರೇಸ್ಟ್ ಮೇಲೆ ಬಂಧಿತನಾಗಿದ್ದಾನೆ.

ಕೋರ್ಟ್ ಸೆಟ್ ಹಾಕಿದ್ದ

ಕೋರ್ಟ್ ಪರಿಸರದಲ್ಲಿ ಹೋಲುವ ರೀತಿಯಲ್ಲಿ ಸೆಟ್ ನಿರ್ಮಿಸಿದ್ದ ನಕಲಿ ಜಡ್ಜ್ ಸ್ಯಾಮ್ಯುಯೆಲ್ ತನ್ನ ಸುತ್ತಲೂ ವಜೀರು, ಕೋರ್ಟ್ ಸಿಬ್ಬಂದಿಯ ಮೊದಲನೆಯ ಉಪಾಧ್ಯಕ್ಷರಾದವರನ್ನು ಇರಿಸಿಕೊಂಡಿದ್ದ.

ಒಡಿತಾದಲ್ಲಿ ತಿಂಗಳಿಗೆ ಒಂದು ಮುಟ್ಟಿನ ರಜೆ

ಭುವನೇಶ್ವರ: ಒಡಿತಾದ ಸರಕಾರದ ಮಹಿಳಾ ನೌಕರರಿಗೆ ತಿಂಗಳಿಗೊಂದು ಮುಟ್ಟಿನ ರಜೆ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿದೆ.

ಇಂದಿನಿಂದ ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಆರಂಭ ಮುಯಿ ತೀರಿಸಲು ಭಾರತ ತವಕ

ಪುಣೆ: ತವರು ನೆಲದಲ್ಲಿ ಅನಿರೀಕ್ಷಿತ ಸೋಲಿನಿಂದ ಕಂಗೆಟ್ಟಿರುವ ಭಾರತ ತಂಡ ಗುರುವಾರ ಇಲ್ಲಿ ಆರಂಭವಾಗಿರುವ ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಹಾಗೂ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಯಿ ತೀರಿಸಲು ಎದುರು ನೋಡುತ್ತಿದೆ.



ಪಂದ್ಯ ಆರಂಭ: ಬೆಳಿಗ್ಗೆ 9.30 ಸ್ಥಳ: ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಪುಣೆ

ಮುಂದಿನ ತಿಂಗಳು ಐದು ಪಂದ್ಯಗಳಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳುವ ಮುನ್ನ ರೋಹಿತ್ ಶರ್ಮ ಮತ್ತು ತಂಡಕ್ಕೆ ಕಿವಿಟ್ ವಿರುದ್ಧದ ಮುಂದಿನ ಎರಡು ಟೆಸ್ಟ್ ಪಂದ್ಯಗಳನ್ನು ಗೆಲುವು ತಂದು ಮೊದಲ ಆದ್ಯತೆಯಲ್ಲಿ ಆತಿಥೇಯ ಟೀಮ್ ಇಂದಿಯಾ 3 ಪಂದ್ಯಗಳ ಸರಣಿಯಲ್ಲಿ ಆರಂಭಿಕ ಓಟದ ಅನುಭವಿಸಿರುವುದರಿಂದ ಪುಣೆ ಟೆಸ್ಟ್ ಎಲ್ಲರ ಕೇಂದ್ರ ಬಿಂದುವಾಗಿದೆ.

ತಂಡದಲ್ಲಿ ಸ್ಥಾನ ಪಡೆಯುವ ಹಾಟ್ ಫೇವರಿಟ್ ಎನಿಸಿದ್ದಾರೆ. ಆದರೆ ಕಳೆದ ಪ್ರದರ್ಶನದಿಂದ ಸಿಕ್ಕಿ ಅವಕಾಶಗಳನ್ನು ಕೈಬಿಟ್ಟಿರುವ ಕನ್ನಡಿಗ ರಾಹುಲ್ ಮತ್ತು ಇತರರು ಅವಕಾಶ ಪಡೆಯಲಿಲ್ಲದೆಯೇ ಎಂಬುದನ್ನು ಕಾದು ನೋಡಬೇಕು.

ತಂಡಗಳು

ಭಾರತ: ರೋಹಿತ್ ಶರ್ಮ (ನಾಯಕ), ಜಿಷ್ಣು ಬುಧ್ವಾರ, ಯಶ್ವಿಂತ್ ಚಾಹಲ್, ಶುಭಾಂಗಿ, ವಿರಾಟ್ ಕೊಪ್ಪಿ, ಕೆ.ಎಲ್. ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್, ಧ್ರುವ ಜಾರ್ಜ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷಯ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅಕಾಶ್ ದೀಪ್, ವಾಷಿಂಗ್ಟನ್ ಸುಂದರ್.

ನ್ಯೂಜಿಲೆಂಡ್: ಚಾಮ್ ಲೇಥಮ್ (ನಾಯಕ), ಡೆವೋನ್ ಕಾನ್ಸ್ಟೇಬಲ್, ಚಾಪ್ಲಿನ್, ವಿಲ್ ಯಂಗ್, ಡೇರಿಲ್ ಮಿಚೆಲ್, ಗ್ರೇಸ್ ಫಿಲ್ಪ್ಸ್, ಮೈಕೆಲ್ ವಾನ್ ವೇಲ್, ಮಿಚೆಲ್ ಸ್ಟ್ಯಾಂಟನ್, ರಚಿನ್ ರವೀಂದ್ರ, ಟಾನ್ ಬ್ಲಾಡ್, ಎಜಾಜ್ ಪಟೇಲ್, ಮ್ಯಾಕ್ ಹೆನ್ರಿ, ಟಿಮ್ ಸಾಥಿ, ವಿಲಿಯಮ್ ಲೀಡರ್, ಚೇಕೋನ್ ಡೆಫಿ.

ಜರ್ಮನಿಗೆ ತಲೆಬಾಗಿರಿದ ಭಾರತ ತಂಡ

ಹೊಸದಿಲ್ಲಿ: ಗೋಲ್ ಗಳಿಕೆಯ ಅವಕಾಶಗಳನ್ನು ಕೈಬಿಟ್ಟ ಒಲಿಂಪಿಕ್ ಕಂಟಿನೆಂಟ್ ಪಡೆ ಭಾರತ ತಂಡ ಎರಡು ಪಂದ್ಯಗಳ ಸರಣಿಯ ಮೊದಲ ಹಾಕಿ ಪಂದ್ಯದಲ್ಲಿ ವಿಶ್ವ ಚಾಂಪಿಯನ್ಸ್ ಜರ್ಮನಿ ಎದುರು ತಲೆಬಾಗಿರಿತು.

ಹಾಕಿ ಟೆಸ್ಟ್: ಜರ್ಮನಿಗೆ 2-0 ಅಂತರದ ಜಯ



ಒನ್ನೆಲೆಯಲ್ಲಿ ಅಭಿಮಾನಿಗಳು ರೋಷಾಚರಿಸಿಕೊಂಡಿದ್ದರು. ತವರು ತಂಡದ ಅಟನ್ನು ಕಣ್ಣುಬಿಡಿಸಿಕೊಳ್ಳುವ ಸಲವಾಗಿ ಸಾವಿರಾರು ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದರು.

ಇಲ್ಲಿನ ಮೇಜರ್ ಧ್ಯಾನೇಶ್ವರ್ ಕ್ರೀಡಾಂಗಣದಲ್ಲಿ ಪಲ್ಲವು ವರ್ಷಗಳ ನಂತರ ಬುಧವಾರ ನಡೆದ ಹಣಕಾಸಿನಲ್ಲಿ ಭಾರತ 0-2 ಗೋಲ್‌ಗಳ ಅಂತರದಲ್ಲಿ ಸರಾಭವಗೊಂಡಿತು. ಹಾಲಿ ಒಲಿಂಪಿಕ್ ಚಿನ್ನ ಪದಕ ವಿಜೇತ ಜರ್ಮನಿ, ಯುವ ಸದಸ್ಯರೊಂದಿಗೆ ಕಣಕ್ಕಿಯಿತು. ಜರ್ಮನಿ ಪರ ಹ್ಯಾಕ್ ಮುಕ್ತೆನ್ (4ನೇ ನಿಮಿಷ) ಮತ್ತು ನಾಯಕ ಲೂಕಾ ವಿಂಫೆಡೆಲ್ (30ನೇ ನಿಮಿಷ) ತಲಾ ಒಂದು ಗೋಲ್ ಗಳಿಸಿ ಮಿಂಚಿದರು.

ಆಸ್ಟ್ರೇಲಿಯಾಗೆ ಮಣಿದ ಭಾರತ ತಂಡ

ಜೋಹಾರ್ ಬಹು(ಮಲೇಷ್ಯಾ): ಸ್ವಿಡ್ಜರ್ ಪ್ರದರ್ಶನ ಮುಂದುವರಿಸಲು ವಿಫಲಗೊಂಡ ಭಾರತ ತಂಡ ಸುಲ್ತಾನ್ ಅಫ್ ಜೋಹಾರ್ ಕಮ್ ಹಾಕಿ ಟೆಸ್ಟ್‌ನಲ್ಲಿ ಬುಧವಾರ ಆಸ್ಟ್ರೇಲಿಯಾ ವಿರುದ್ಧ 0-4 ಅಂತರದಲ್ಲಿ ಸರಾಭವಗೊಂಡಿದೆ.

ಇದರೊಂದಿಗೆ ಟೀಮ್ ಯುನೈಟೆಡ್ ಸೋಲಿಗೆ ಗುರಿಯಾಯಿತು. ಪಂದ್ಯದ ಆರಂಭದಿಂದ ಕೊನೆಯವರೆಗೂ ಆಸ್ಟ್ರೇಲಿಯಾದ ರಕ್ಷಣಾ ಕೋಟೆಯನ್ನು ಭೇದಿಸಲು ಭಾರತೀಯರಿಗೆ ಸಾಧ್ಯವಾಗಲಿಲ್ಲ. ಅಸೀ ಪರ ಡಾನ್ಯಾ ಸ್ಟಾಂಬರ್ (33, 39, 53ನೇ ನಿ.) ಮೂರು ಗೋಲ್ ಗಳಿಸಿದರೆ, ಪ್ಯಾಟ್ರಿಕ್ ಆಂಡ್ರೂ (29ನೇ ನಿ.) ಒಂದು ಗೋಲ್ ಗಳಿಸಿದರು. ಸೋಲಿಗೆ ಹೊರತಾಗಿಯೂ ಭಾರತ ಆಟದಲ್ಲಿ 9 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಮತ್ತು ಆಸೀಸ್ ಕ್ರಮವಾಗಿ 8 ಮತ್ತು 7 ಅಂಕಗಳೊಂದಿಗೆ 2 ಹಾಗೂ 3ನೇ ಸ್ಥಾನ ಹೊಂದಿವೆ.

ಬೆಂಗಳೂರು ಬುಲ್ಸ್ ಜತೆ ವೈಟ್ ಗೋಲ್ಡ್ ಸಹಯೋಗ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಚಿನ್ನ ಖರೀದಿ ಮತ್ತು ಹಣ ಪಾವತಿಯಲ್ಲಿ ಮುಂಚೂಣಿ ಯಲ್ಲಿರುವ ಸಂಸ್ಥೆ ವೈಟ್‌ಗೋಲ್ಡ್. ಇದು ಚಿನ್ನ ಖರೀದಿ ಮಾಡಿ ಕೇವಲ 30 ನಿಮಿಷದಲ್ಲಿ ಹಣ ಪಾವತಿ ಮಾಡುತ್ತದೆ. ಇದೀಗ ವೈಟ್ ಗೋಲ್ಡ್ ಪೈ ಕುಡ್ಡಿ ಲೀಗ್‌ನ ವ್ಯತಿಪರ ತಂಡದ ಬೆಂಗಳೂರು ಬುಲ್ಸ್ ಅನ್ನು ಚಿನ್ನ ಖರೀದಿ ಪಾಲುದಾರ ಎಂದು ಘೋಷಿಸಿದೆ.

ಚಿನ್ನ ಖರೀದಿಗೆ ಹೊಸ ಬಲ



ಎಂದು ವೈಟ್‌ಗೋಲ್ಡ್ ಸಂಸ್ಥಾಪಕ ಹಾಗೂ ಸಿಇಒ ರಾಹುಲ್ ಜೋಷಿ ಹೇಳಿದ್ದಾರೆ. ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಮುರಳಿ ಕೃಷ್ಣಾ ಮಾತನಾಡಿ, ಕ್ರೀಡಾಪಟುಗಳ ಬಳಗದ ಉನ್ನತೀಕರಣ ವಾಗಬೇಕು ಎಂಬುದು ವೈಟ್‌ಗೋಲ್ಡ್ ಬಲವೆತ್ತಿರುವುದು. ಬೆಂಗಳೂರು ಸಂಸ್ಥೆ ಮತ್ತು ಬೆಂಗಳೂರು ಬುಲ್ಸ್‌ನ ನಡುವಿನ ಸಹಯೋಗವನ್ನು ಘೋಷಿಸಲು ಬೆಂಗಳೂರು ನಮ್ಮ ಧ್ಯೇಯವಾಗಿದೆ."

ತಲೈವಾಸ್‌ಗೆ ಶರಣಾದ ಪಲ್ವನ್ ಪಿಕೇಲ್: ನರೇಂದರ್, ಸಚಿನ್ ಮಿಂಚಿನ ಆಟ



ಪಲ್ವನ್ ಪಿಕೇಲ್ ಅವರ ಶರಣಾದ ನರೇಂದರ್ ಮತ್ತು ಸಚಿನ್ ಮಿಂಚಿನ ಆಟ. ಪಲ್ವನ್ ಪಿಕೇಲ್ ಅವರ ಶರಣಾದ ನರೇಂದರ್ ಮತ್ತು ಸಚಿನ್ ಮಿಂಚಿನ ಆಟ. ಪಲ್ವನ್ ಪಿಕೇಲ್ ಅವರ ಶರಣಾದ ನರೇಂದರ್ ಮತ್ತು ಸಚಿನ್ ಮಿಂಚಿನ ಆಟ.

ಪಲ್ವನ್ ಪಿಕೇಲ್ ಅವರ ಶರಣಾದ ನರೇಂದರ್ ಮತ್ತು ಸಚಿನ್ ಮಿಂಚಿನ ಆಟ. ಪಲ್ವನ್ ಪಿಕೇಲ್ ಅವರ ಶರಣಾದ ನರೇಂದರ್ ಮತ್ತು ಸಚಿನ್ ಮಿಂಚಿನ ಆಟ. ಪಲ್ವನ್ ಪಿಕೇಲ್ ಅವರ ಶರಣಾದ ನರೇಂದರ್ ಮತ್ತು ಸಚಿನ್ ಮಿಂಚಿನ ಆಟ.

Advertisement for CHAMUNDESHWARI ELECTRICITY SUPPLY CORPORATION LIMITED, featuring company details, contact information, and a photo of the management team.

Advertisement for Mukka Proteins Limited, featuring the company logo, contact information, and details about their products and services.